

ESI.A.No.78/2019

AW-2,

ದಿನಾಂಕ: 10-02-2025 ರಂದು ಸಾಕ್ಷಿಯನ್ನು ಕರೆಯಿಸಿ ಪ್ರಮಾಣ ವಚನ ಬೋಧಿಸಲಾಯಿತು.

ಪಾಟೀ ಸವಾಲು:- ಎದುರುದಾರರ ಪರವಾಗಿ: ಶ್ರೀ.SWK ವಕೀಲರಿಂದ

ನಮ್ಮ ಸಂಸ್ಥೆಯು ಟ್ರಸ್ಟ್ ಆಡಳಿತಕ್ಕೆ ಒಳಪಟ್ಟಿದೆ. ನಮ್ಮ ಸಂಸ್ಥೆಯಲ್ಲಿ ಯಾರೇ ಕೆಲಸಕ್ಕೆ ಸೇರಿದರೂ ನೇಮಕಾತಿ ಆದೇಶವನ್ನು ಕೊಡುತ್ತೇವೆ ಎಂದರೆ ನಿಜ. ಸದರಿ ನೇಮಕಾತಿ ಆದೇಶದ ಪ್ರತಿಗಳನ್ನು ನಾನು ಹಾಜರುಪಡಿಸಿಲ್ಲ ಎಂಬುದು ನಿಜ. ನಮ್ಮ ಸಂಸ್ಥೆಯಲ್ಲಿ ಕೆಲವರು ಅರೆಕಾಲಿಕ ಉದ್ಯೋಗಿಗಳಾಗಿದ್ದು ಅವರು ಬೇರೆ ಕಡೆ ಕೂಡ ಕೆಲಸ ಮಾಡುತ್ತಾರೆ ಎಂದು ತೋರಿಸಲು ದಾಖಲೆಗಳನ್ನು ಹಾಜರುಪಡಿಸಿರುತ್ತೇನೆ. ನಮ್ಮ ಸಂಸ್ಥೆಯಲ್ಲಿ 7 ರಿಂದ 8 ಜನ ಶಿಕ್ಷಕಿಯರು ಇದ್ದಾರೆ. ಅವರಲ್ಲಿ ಇಬ್ಬರು ಬೇರೆ ಸಂಸ್ಥೆಯಲ್ಲೂ ಕೆಲಸ ಮಾಡುತ್ತಾರೆ. ಮಿಕ್ಕಿದವರು ಬೇರೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾರೆಂದು ನಾನು ತೋರಿಸಿಲ್ಲ. ಟೀಚಿಂಗ್ ಮಾಡಿದವರಿಗೆ ಹಾನರರಿಯಂ ಕೊಡುತ್ತೇವೆ ಎಂಬ ದಾಖಲೆಯನ್ನು ಹಾಜರು ಮಾಡಿರುವುದಿಲ್ಲ. ಕರ್ನಾಟಕ ಸರ್ಕಾರದವರ ಯಾವುದೇ ಸುತ್ತೋಲೆಗಳು ನಮಗೂ ಅನ್ವಯಿಸುತ್ತವೆ ಎಂದರೆ ನಿಜ. ದಿನಾಂಕ:16-3-2011 ರಿಂದ ಶಿಕ್ಷಣ ಸಂಸ್ಥೆಗಳಿಗೂ ಇ ಎಸ್ ಐ ಕಾಯಿದೆ ಅನ್ವಯವಾಗುತ್ತದೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ನಮ್ಮ ಸಂಸ್ಥೆಯನ್ನು ಇ ಎಸ್ ಐ ಕಾರ್ಪೊರೇಶನ್‌ನವರು ದಿ:1-5-2016 ರಿಂದ ಇ ಎಸ್ ಐ ಕಾಯಿದೆ ವ್ಯಾಪ್ತಿಯಡಿಗೆ ತಂದಿದ್ದಾರೆ ಎಂದರೆ ಗೊತ್ತಿಲ್ಲ. ದಿ:14-9-2016 ರಂದು ಇ ಎಸ್ ಐ ಸಂಸ್ಥೆಯ ಸೋಶಿಯಲ್ ಸೆಕ್ಯೂರಿಟಿ ಆಫೀಸರ್ ರವರು ನಮ್ಮ ಸಂಸ್ಥೆಗೆ ಬಂದರು ಎಂದರೆ ಸಾಕ್ಷಿಯು ನಾನು ಆ ಅವಧಿಯಲ್ಲಿ ಇರಲಿಲ್ಲ ಎಂದು ನುಡಿಯುತ್ತಾರೆ. ನಮ್ಮ ಸಂಸ್ಥೆಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿ ಅವರು ಇ ಎಸ್ ಐ ಕೋಡನ್ನು ನೀಡಿದರು ಅದು ಈವತ್ತಿಗೂ ಚಾಲ್ತಿಯಲ್ಲಿದೆ ಎಂದರೆ ನಿಜ. ದಿ:29-9-2016 ರಂದು ಇ ಎಸ್ ಐ ಕೋಡ್ ಅಲಾಟ್ ಆಗಿರುವ ಬಗ್ಗೆ ನಮಗೆ ಪತ್ರ ಒಂದನ್ನು ಕೊಟ್ಟಿದ್ದಾರೆ ಎಂದರೆ ನನಗೆ ಗೊತ್ತಿಲ್ಲ. ದಿ: 1-5-2016 ರಿಂದ 31-12-2016, 1-1-2017 ರಿಂದ 31-3-2018 ಈ ಅವಧಿಯಲ್ಲಿ ಇ ಎಸ್ ಐ ವಂತಿಗೆ ಪಾವತಿ ಮಾಡಿಲ್ಲ ಎಂದು ಸಿ-18 ನೋಟೀಸು ಬಂದಿತ್ತು ಎಂದರೆ ನಿಜ. ಸದರಿ ನೋಟೀಸಿನಲ್ಲಿ ರೂ.42,900-00 ಹಾಗೂ ರೂ.1,12,613-00 ಗಳನ್ನು ಪಾವತಿಸಬೇಕೆಂದು ತಿಳಿಸಲಾಗಿತ್ತು ಎಂದರೆ ನಿಜ. ದಿ:31-5-2018 ರಂದು ಖುದ್ದು ಸುನಾವಣೆಗೆ ಬನ್ನಿ ಎಂದು ನೋಟೀಸು ನೀಡಿದ್ದರು ಎಂದರೆ ನಿಜ. ಆ ನೋಟೀಸಿನಲ್ಲಿ ಲೇಞ್ಡರ್ , ಡೇ ಬುಕ್, ಬಿಲ್ಸ್ , ವೋಚರ್ಸ್ , ಆಡಿಟೆಡ್ ಬ್ಯಾಲೆನ್ಸ್ ಶೀಟ್, ಪ್ರಾಫಿಟ್ ಅಂಡ್ ಲಾಸ್ ಅಕೌಂಟ್‌ಗಳನ್ನು ಆಡಿಟ್ ರವರಿಗೆ ಹಾಜರುಪಡಿಸಬೇಕಾಗಿತ್ತು ಎಂದರೆ ನಿಜ. ಆ ದಿನ ನಾವು ಹಾಜರಾಗಿಲ್ಲ ಎಂಬ ಕಾರಣಕ್ಕೆ ಇನ್ನೊಂದು ವಿಚಾರಣಾ ದಿನಾಂಕವನ್ನು ನಿಗದಿಪಡಿಸಿ ದಿ:21-6-2018 ರಂದು ಪುನಃ ಹಾಜರಾಗಬೇಕೆಂದು ತಿಳಿಸಲಾಯಿತು ಎಂದರೆ ನಿಜ. ಆ

ESI.A.No.78/2019

AW-2,

ದಿನಾಂಕದಂದು ನಮ್ಮ ಸಂಸ್ಥೆಯ ಅಂದಿನ ಪ್ರಿನ್ಸಿಪಾಲ್ ನಂಜುಂಡಸ್ವಾಮಿ ಇವರು ಮುದ್ದು ಹಾಜರಾದರು ಎಂದರೆ ನಿಜ. ಆ ದಿನ ದಾಖಲಾತಿಗಳನ್ನು ಹಾಜರು ಮಾಡಿಲ್ಲ ಎಂಬ ಕಾರಣಕ್ಕೆ ಇನ್ನೊಂದು ದಿನಾಂಕವನ್ನು ನಿಗದಿಪಡಿಸಿದರು ಎಂದರೆ ನಿಜ. ದಿನಾಂಕ:6-7-2018 ರಂದು ಮುದ್ದು ಸುನಾವಣೆಗೆ ಹಾಜರಾಗಿ ಬುಕ್ಸ್ ಆಫ್ ಅಕೌಂಟ್ ಹಾಜರು ಮಾಡಿಲ್ಲ ಎಂಬ ಕಾರಣಕ್ಕೆ ದಿ:9-7-2018 ರಂದು ಇನ್ನೊಂದು ದಿನಾಂಕ ನಿಗದಿಪಡಿಸಿದರು ಎಂದರೆ ನಿಜ. ದಿ:9-7-2018 ರಂದು ನಂಜುಂಡಸ್ವಾಮಿ ಯವರು ಹಾಜರಾಗಿ ನಾನ್ ಗೌರ್ನಮೆಂಟ್ ಕ್ಯಾಷ್ ಬುಕ್‌ನ್ನು ಹಾಜರುಪಡಿಸಿದರು ಎಂದರೆ ನಿಜ. ನಮ್ಮ ಸಂಸ್ಥೆಯ ಜೂನ್ 2010ರ ಅಟೆಂಡೆನ್ಸ್ ರಿಜಿಸ್ಟರಿನಲ್ಲಿ 10 ಜನರು ಕಾರ್ಮಿಕರು ಇದ್ದಾರೆ ಎಂದು ತೋರಿಸಿ ಆದರೆ ವೇತನ ಬಟವಾಡೆಯ ರಿಜಿಸ್ಟರಿನಲ್ಲಿ ಕೇವಲ 8 ಜನ ಕಾರ್ಮಿಕರು ಇದ್ದಾರೆ ಎಂದು ತೋರಿಸಿದ್ದೇವೆ ಎಂದರೆ ಸರಿಯಲ್ಲ. ನಾನ್ ಗೌರ್ನಮೆಂಟ್ ಕ್ಯಾಷ್ ಬುಕ್‌ನಲ್ಲಿ ವೇತನ ಪಟ್ಟಿಯಲ್ಲಿರುವ ಎಂಟ್ರಿಗಳು ಇರಲಿಲ್ಲ ಎಂದರೆ ನನಗೆ ಗೊತ್ತಿಲ್ಲ. ದಿ:9-7-2018 ರಂದು ಬ್ಯಾಲೆನ್ಸ್ ಶೀಟ್ ಮತ್ತು ಬುಕ್ಸ್ ಆಫ್ ಅಕೌಂಟ್‌ಗಳನ್ನು ಹಾಜರು ಮಾಡಿಲ್ಲ ಎಂಬ ಕಾರಣಕ್ಕೆ ಸಿ-18 ನೋಟೀಸನ್ನು ನೀಡಿದರು ಎಂದರೆ ನನಗೆ ಗೊತ್ತಿಲ್ಲ. ದಾಖಲಾತಿಗಳನ್ನು ಹಾಜರುಪಡಿಸದೇ ಇರುವುದರಿಂದ ಎದುರುದಾರರು 45 ಎ ರಡಿಯಲ್ಲಿ ಆದೇಶವನ್ನು ಮಾಡಿದ್ದಾರೆ ಎಂದರೆ ಸರಿಯಲ್ಲ. 45 ಎ ಆದೇಶವನ್ನು ನಮ್ಮ ಸಂಸ್ಥೆ ಮೇಲ್ಮನವಿ ಮೂಲಕ ಪ್ರಶ್ನಿಸಿಲ್ಲ ಎಂದರೆ ನಿಜ. 45 ಎ ರಡಿಯಲ್ಲಿ ಮಾಡಿರುವ ಆದೇಶವು ಕಾನೂನುರೀತ್ಯಾ ಸರಿಯಾಗಿದೆ ಎಂದರೆ ಸರಿಯಲ್ಲ.

ಮರು ವಿಚಾರಣೆ: ಇಲ್ಲ

(ಸಾಕ್ಷಿಯು ಕೊಟ್ಟ ಸಾಕ್ಷ್ಯವನ್ನು ನನ್ನ ಉಕ್ತ ಲೇಖನದಂತೆ ಬಹಿರಂಗ ನ್ಯಾಯಾಲಯದಲ್ಲಿ ಗಣಕೀಕರಿಸಲಾಯಿತು.)

(ಮೇಲಿನ ಸಾಕ್ಷ್ಯವನ್ನು ಸಾಕ್ಷಿಗೆ ಓದಿ , ತಿಳಿಸಿ , ಹೇಳಿದಾಗ ಅವರು ಸರಿ ಇದೆ ಎಂದು ಒಪ್ಪಿದ್ದಾರೆ).

(ರುಡೋಲ್ಫ್ ಪಿರೇರಾ),

ಅಧ್ಯಕ್ಷಾಧಿಕಾರಿಗಳು/ ಜಡ್ಜ್

ಇ.ಎಸ್.ಐ.ನ್ಯಾಯಾಲಯ,

ಮೈಸೂರು.